

**ಕೋಡ**ಗನ ಕೋಳಿ ನುಂಗಿತ್ತಾ ಎನ್ನುವ ಸಂವಾದ ಷರೀಫರ ಹಾಡಿಗೆ, 'ಸಂಬಂಧವ ಸಂವಾದ ನುಂಗಿತ್ತಾ' ಎನ್ನುವ ಸಾಲನ್ನೂ ಸೇರಿಸಬಹುದು. ಸಂವಾದ ಅರಿವಿನ ಮೂಲವಷ್ಟೇ. ಆದರೆ, ಇಂದಿನ ನಮ್ಮ ಬಹುತೇಕ ಸಂವಾದಗಳು ಮನಸ್ಸಾಪದ ರೂಪವಾಗಿಬಿಟ್ಟಿವೆ.

ಆಪ್ತಮಿತ್ರರಿಬ್ಬರ ಉದಾಹರಣೆ ನೋಡಿ. ಗೆಳೆಯನ ಫೇಸ್‌ಬುಕ್ ವಾಲ್ ಸ್ಕ್ರೋಲ್ ಮಾಡುತ್ತಿದ್ದವನ ದೃಷ್ಟಿ ಸ್ಪೇಟ್‌ನ ಬಳಿಯೊಂದರ ಬಳಿ ನಿಂತುಕೊಂಡಿತು. ಕಣ್ಣುಜ್ಜಿಕೊಂಡು ಮತ್ತೊಮ್ಮೆ ಆ ಸ್ಪೇಟ್‌ನ ಓದಿದ. ಮೈಯೆಲ್ಲ ಉರಿದುಹೋಯ್ತು. ತನ್ನ ಪರಮಾಪ್ತ ಗೆಳೆಯ, ಫೇಸ್‌ಬುಕ್ ವಾಲ್‌ನಲ್ಲಿ ರಾಜಕೀಯ ನಾಯಕನೊಬ್ಬನ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯ ಇವನನ್ನು ರೊಚ್ಚಿಗೆಬ್ಬಿಸಿತ್ತು. ತಕ್ಷಣವೇ ಗೆಳೆಯನಿಗೆ ಕಾಲ್ ಮಾಡಿ ಮಾತಾಡೋಣವೆಂದುಕೊಂಡ. ಆದರೆ ಫೇಸ್‌ಬುಕ್ ಪೋಸ್ಟ್‌ಗೆ ಫೋನ್ ಮಾಡಿ ಮಾತನಾಡುವುದೇತಕೆ? ಫೇಸ್‌ಬುಕ್‌ನಲ್ಲಿಯೇ ಪ್ರತಿಕ್ರಿಯಿಸುತ್ತೇನೆ ಎಂದುಕೊಂಡ. 'ನಿನ್ನ ಬುದ್ಧಿಗೆ ಮಂಕು ಹಿಡಿದಂತಿದೆ' ಎಂದು ಕಮೆಂಟ್ ಬರೆದು ಫೇಸ್‌ಬುಕ್ ಮುಚ್ಚಿದ.

ಮೊಬೈಲ್‌ನಲ್ಲಿನ ಫೇಸ್‌ಬುಕ್ ಮುಚ್ಚಿದರೂ ಮನಸ್ಸಲ್ಲಿ ಅದು ಸುರಳಿ ಬಿಚ್ಚಿಕೊಳ್ಳುತ್ತಲೇ ಇತ್ತು. ಹತ್ತತ್ತು ನಿಮಿಷಕ್ಕೆ ಫೇಸ್‌ಬುಕ್ ತೆರೆದು ನೋಡುತ್ತಿದ್ದ. ಅರ್ಧಗಂಟೆ ಬಿಟ್ಟು ನೋಡಿದವನಿಗೆ ತನ್ನ ಗೆಳೆಯನ ಪ್ರತಿಕ್ರಿಯೆ ಕಾಣಿಸಿತು. 'ನಿನ್ನ ಕಣ್ಣಿಗೆ

ಭಕ್ತಿ ಮುಚ್ಚಿಕೊಂಡಿದೆ' ಎಂದು ಗೆಳೆಯ ರಿಪ್ಲೈ ಮಾಡಿದ್ದ. ಅಲ್ಲಿಂದ ಶುರುವಾಯ್ತು ವಾದ-ಪ್ರತಿವಾದ. ಇಬ್ಬರೂ ತಮ್ಮ ಮೂಗಿನ ನೇರಕ್ಕೆ ಸಮರ್ಥಿಸಿಕೊಳ್ಳುತ್ತಲೇ ಹೋದರು. ಆ ವಾದ ಕೊನೆಗೆ ವೈಯಕ್ತಿಕ ಮಟ್ಟಕ್ಕೆ ಇಳಿಯಿತು. ಜಾತಿ, ಧರ್ಮಗಳ ಮಾತುಗಳೂ ಬಂದುಹೋದವು. ಈ ಬುಡ-ಗೋಪುರದ ವಾದ ಬೆಳೆಯುತ್ತಾ ಹೋದಂತೆ ದಶಕಗಳ ಕಾಲದ ಸ್ನೇಹ ಇಬ್ಬರಿಗೂ ಅರಿವಿಲ್ಲದೆ ಕುಸಿದುಹೋಗಿತ್ತು. ಸಂಜೆಯ ವೇಳೆಗೆ ಪರಸ್ಪರ ಫೇಸ್‌ಬುಕ್ ಅಕೌಂಟ್‌ಗಳು ಬ್ಲಾಕ್ ಆಗಿದ್ದವು.

ಇದು ಇಂದಿನ 'ವಾದ'ದ ಸ್ವರೂಪ. ಇದನ್ನು ವಾದ ಎನ್ನುವುದಿಲ್ಲ; ಜಗಳ ಎನ್ನುತ್ತಾರೆ ಎಂದು ನೀವು ಹೇಳಬಹುದು. ಆದರೆ ಮೊಂಡುಜಗಳಕ್ಕೂ ವಾದಕ್ಕೂ ನಡುವಿನ ವ್ಯತ್ಯಾಸ ಅಳಿಸಿಹೋಗಿರುವುದೇ ಈ ಕಾಲದ ದುರಂತ. ಬೇಕಿದ್ದರೆ ಯಾವುದೇ ಸುದ್ದಿ ವಾಹಿನಿಯನ್ನು ಒಂದೆರಡು ಗಂಟೆಗಳ ಕಾಲ ಗಮನಿಸಿ ನೋಡಿ. ಒಂದಲ್ಲಾ ಒಂದು 'ಡಿಬೇಟ್' ನಿಮ್ಮ ಕಿವಿಗೆ ಬಂದು ಅಪ್ಪಳಿಸುತ್ತದೆ. ನಾಲ್ಕೈದು ಜನ ಭಿನ್ನ 'ಸಿದ್ಧಾಂತ'ಕ್ಕೆ ಬದ್ಧರಾಗಿರುವವರು ಅಲ್ಲಿ ಕೂತಿರುತ್ತಾರೆ, ಎಲ್ಲರೂ ಮಾತಾಡುತ್ತಿರುತ್ತಾರೆ. ಅವರೆಲ್ಲ ರಿಗಿಂತ ನಿರೂಪಕನ ಧ್ವನಿ ಇನ್ನೂ ಜೋರು. ಸಂತೆಗದ್ದಲದಂತೆ ಕಾಣುವ ಈ 'ಡಿಬೇಟ್' ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗುವುದೂ ಇದೆ. ಆದರೆ ಇಡೀ ಚರ್ಚೆಯ ನಂತರ ಎಷ್ಟು ಹೊಸ ಸಂಗತಿಗಳನ್ನು ನೀವು ಗ್ರಹಿಸಲು ಸಾಧ್ಯವಾಯಿತು



ವಾಕ್‌ವಾರ

